

ಅದ್ದೈ ತಧಾರೆಗೆ ಸೇರುವ ಎಲ್ಲ ಚಿಂತನೆಗಳೂ – ಈ ‘ನಿಜ’ವನ್ನು ನಿರಾಕರಿಸದೆಯೇ ಇದ್ದರೂ ಎಚ್ಚರವೇ ಪ್ರಧಾನವೆಂಬ ತೀಮಾರ್ಗನಕ್ಕೆ ತಲುಪಲು ನಿರಾಕರಿಸುತ್ತವೆ. ಅವರ ಪ್ರಕಾರ, ಈ ಮೂರೂ ಅವಸ್ಥೆಗಳಲ್ಲಿ ಆತ್ಮಯಿತಿಕವಾದದ್ದು ನಿದ್ರಾವಸ್ಥೆಯೇ ಹೊರತು ಉಳಿದೆರಡೂ ಅಲ್ಲ. ಕಾರಣ, ಕನೆಸಿನಲ್ಲಿ ಎಚ್ಚರದ ಅರಿವಿಲ್ಲ; ನಿದ್ರೆಯಲ್ಲಂತೂ ಎಚ್ಚರ-ಕನಸುಗಳೆರಡರ ತಿಳಿವು ಇಲ್ಲ; ಆದರೆ, ನಿದ್ರೆ ಮಾಡಿ ಇದ್ದ ಮೇಲೆ ನಾನು ಕನಸು ಕಂಡೆ, ನಾನು ನಿದ್ರೆ ಮಾಡಿದ್ದ ಎಂಬ ಅರಿವು ಉಳಿಯುವದರಿಂದ, ನಿದ್ರೆಯೇ ಈ ಅವಸ್ಥೆಗೆಲ್ಲದ್ದಕೂ ಸಾಕ್ಷಿಯಾಗಿರುವ ನಾನೆಂಬ ಅರಿವಿಗೆ ಅಧಾರ. ವೃತ್ತಾಸ ಒಂದೇ – ಎಚ್ಚರದ ಅವಸ್ಥೆಯಲ್ಲಿ ಆ ನಾನುವಿಗೆ ದೇಹ-ಮನಸ್ಸುಗಳ ಚೋಡಕೆಯಿದೆ; ಕನೆಸಿನಲ್ಲಿ ಕೇವಲ ಮನಸ್ಸಿನ ಕೂಡಿಕೆಯಿದೆ; ಆದರೆ, ನಿದ್ರಾವಸ್ಥೆಯಲ್ಲಿ ಮಾತ್ರ ಅದಕ್ಕೆ ಇನ್ನಾವ ಭಾರವೂ ಇಲ್ಲ. ಆದ್ದರಿಂದ ನಾನೆಂಬುದರ ಇರಿವಿಗೆ ನಿದ್ರೆಯ ಅನುಭವವೇ ಆತ್ಮಯಿತಿಕವಾದ ಪ್ರಾವೇಯೆಂದು ಇವರು ಸೂಚಿಸುತ್ತಾರೆ. ದೇಹಾರ್ಥನ ವಾದಕ್ಕೆ ಪ್ರತಿಪಕ್ಷವಾಗಿ ಈ ಚಿಂತನೆಯನ್ನು ಹೊಡುವುದಾದರೆ – ‘ನಾನು ನಿದ್ರಿಸುತ್ತೇನೆ, ಆದ್ದರಿಂದ ಇದ್ದೇನೇ’ – ಎಂಬ ಫೋಟೋಯಿಸಿಯನ್ನು ಈ ಚಿಂತನಾಪ್ರಸ್ತಾಪನಕ್ಕೆ ಬೇಕಿಕ್ಕೂ ಲಾತ್ತಿಸಿಕೊಳ್ಳಬಹುದು.

ಹೀಗಿರುವದರಿಂದ, ಈ ಸಂಪ್ರದಾಯಿಗಳ ಪ್ರಕಾರ – ನಿದ್ರೆಯೆಂಬುದು ನಾನುತನವು ತನ್ನೆಲ್ಲ ದೇಹ-ಮನಸ್ಸುಗಳ ಭಾರವನ್ನು ಬೀಜರೂಪದಲ್ಲಿ ಅಡಗಿಸಿಕೊಂಡು ತನ್ನತನವನ್ನು ಅದರ ಪರಿಶುದ್ಧ ರೂಪದಲ್ಲಿ ಅರಿಯುವ ಒಂದು ಅವಕಾಶ. ಆದ್ದರಿಂದಲೇ ನಮಗ್ಲೊಂಗೂ ದಿನವೂ ನಿದ್ರೆ ಬೇಕಾಗಿದೆಯೇ ಹೊರತು, ಅದು ಕೇವಲ ವಿರಾಮದ ಸಾಧನವಲ್ಲ. ಈ ಯೋಚನಾಕ್ರಮವು ಒಂದು ಕ್ರಾಂತಿಕಾರಿ ದಾರ್ಶನಿಕ ಹೆಚ್ಚೆ ಇಡುತ್ತದೆ – ತತ್ವಜ್ಞಾನವೆಂಬುದು ಇಲ್ಲಿ ಬುದ್ಧಿವಂತರು ವಿಸ್ತೃತವಾದ ಅಧ್ಯಯನ-ಚಿಂತನೆಗಳ ಮೂಲಕ ಕೈಗೊಳ್ಳುವ ಪ್ರಾರ್ಥಿಕ್ಯದ ಮುದುಕಾಡುಗಾಗುವುದಿಲ್ಲ; ನಾವೆಲ್ಲ ನಿತ್ಯ ಗ್ರಹಿಲ್ಲದೆಯೂ ಮಾಡುತ್ತಿರುವ ಕೇಲಕಾಗತ್ಯದೇ; ನಿದ್ರೆಯೆಂಬುದು ಇಲ್ಲಿ ನನ್ನಂಥ ಸಾದಾ ಮನುಷ್ಯರ ಅವೃತ್ತ ದಾರ್ಶನಿಕ ಕ್ಷಯೆಯಾಗುತ್ತದೆ; ನಿದ್ರೆ ಬಾರದೆ ಎದ್ದು ಕೂತಿರುವ ವೇಳಿಗಳಲ್ಲಿ ಇಂಥ ಯೋಚನೆ ಬಂದಾಗೆಲ್ಲ ನಾನು, ಈಗೊಂದು ಮಹತ್ವದ ಪ್ರಯೋಗದೊಳಕ್ಕೆ ಕಾಲಿತ್ತುದ್ದೇನೆಂಬ ಅರಿವಿನಿಂದ ನೆಮ್ಮದಿ ಪಡೆದಿದ್ದೇನೇ.

★ ★ ★

ಈ ತಿಳಿವಿನಲ್ಲಿಂದ ವಿರೋಧಾಭಾಸವಿದೆ – ನಾವು ಆತ್ಮಂತ ಕ್ರಿಯಾಶೀಲರಾಗಿರುವ ಎಚ್ಚರದ ಸ್ಥಿತಿಯಲ್ಲಿ ನಮಗೆ ಅರಿವಿಲ್ಲ; ಪ್ರಾರ್ಥನೆ ಅರಿವಿರುವ ನಿದ್ರಾವಸ್ಥೆಯಲ್ಲಿ ಕ್ರಿಯಾಶೀಲತೆಯೇ ಇಲ್ಲ – ಅಂಥ ಕುಂಟಕುರುಡರ ಕಥೆ ಇದು! ಆದಕಾರಣ, ಇವರೆಡರ ಅನುಕೂಲಗಳನ್ನೂ ಕೂಡಿಸುವ ಇನ್ನೊಂದು ಅವಸ್ಥೆ ಸಾಧ್ಯವೇ ಎಂದು ಹಲವು ಸಾಧಕರು ತುಂಬ ಮುದುಕಾಡಿದ್ದಾರೆ; ಎಚ್ಚರದ ಕ್ರಿಯಾಶೀಲತೆ ಮತ್ತು ನಿದ್ರೆಯ ಸ್ಥಾಪ್ತ-ಸ್ವರ್ಚಂದ – ಇವರೆಡೂ ಒಟ್ಟಿಗೇ ಇರುವ ಅವಸ್ಥೆಗೇ ಅವರು ತುರೀಯ ಎಂಬ ಹೇಳು ಹೇಸರು ಕೊಟ್ಟುಕೊಂಡಿದ್ದಾರೆ. ನಮನಿಮಗೆ ಸುಲಭಸಾಧ್ಯವಲ್ಲದ, ಆದರೆ ಸಾಧನೀಯವಾದ ಒಂದು ಅಪರೂಪದ ಅವಸ್ಥೆ ಇದಂತೆ.

ಈ ಪ್ರಸ್ತಾಪವನ್ನು ಮರುಮಾತಿಲ್ಲದೆ ಒಟ್ಟಿಕೊಳ್ಳುವುದು ನನಗೇ ಸಾಧ್ಯವಾಗಿಲ್ಲ. ತುರೀಯವೆಂಬ ಪ್ರಾರ್ಥನೆಮುಕ್ತವಸ್ಥೆಗೆ ಕಾರಣಮಾಗಿ ಹೋಗಿ ಸೇರುವುದು ನನ್ನಂಥವರಿಗೆ ಅಸಾಧ್ಯವಾಗುವವೆಂಬ ಕರಿಂದಿರ್ದೇ; ಮಾತ್ರವಲ್ಲ, ನನ್ನಂಥ ಲೋಕ ಸಾಂಸಾರಿಕರಿಗೆ ಅದು ಬೇಕಿಲ್ಲದೆಯೂ ಇದ್ದಿತ್ತು. ಆದರೆ, ನಾವು ನಮ್ಮನುಮ್ಮದೇ ಸಿದ್ಧಿತ ಬದುಕುಗಳಲ್ಲಿ ಇಂಥ ಕ್ರಿಯಾಶೀಲ ಬಿಡುಗಡೆಯ ಕ್ಷಣಿಗಳನ್ನು ತಾತ್ಕಾಲಿಕವಾಗಿಯಾದರೂ ಅನುಭವಿಸುವೆಲ್ಲವೇ? ಸಾಹಿತ್ಯ ಮತ್ತು ನಾಟಕದ